



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಸೋಮವಾರ, ೨೧, ಫೆಬ್ರವರಿ, ೨೦೨೨ (ಫಾಲ್ಗುಣ, ೦೨, ಶಕವರ್ಷ, ೧೯೪೩) BENGALURU, MONDAY, 21, FEBRUARY, 2022 (PHALGUNA, 02, SHAKAVARSHA, 1943)	ನಂ. ೮೪ No. 84
------------------------	--	------------------

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಆಸುಇ 14 ಸೇವನೆ 2022

ಕರ್ನಾಟಕ ಸರ್ಕಾರ ಸಚಿವಾಲಯ,
ವಿಧಾನ ಸೌಧ,
ಬೆಂಗಳೂರು, ದಿನಾಂಕ: 21.02.2022

ಅಧಿಸೂಚನೆ

ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ 14) 8ನೇ ಪ್ರಕರಣದೊಂದಿಗೆ ಓದಲಾದಂತೆ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಲು ಉದ್ದೇಶಿಸಿರುವಂಥ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ಕ್ಕೆ ತಿದ್ದುಪಡಿ ಮಾಡುವ ಸಲುವಾಗಿ ಈ ಕೆಳಗಿನ ನಿಯಮಗಳ ಕರಡನ್ನು, ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಇದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ, ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಹದಿನೈದು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.

ಸದರಿ ಕರಡಿಗೆ ಸಂಬಂಧಪಟ್ಟಂತೆ ಮೇಲೆ ಗೊತ್ತುಪಡಿಸಿದ ಅವಧಿ ಕೊನೆಗೊಳ್ಳುವ ಮುಂಚೆ ಯಾರೇ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನಸೌಧ , ಬೆಂಗಳೂರು-560001 ಇವರಿಗೆ ಸಲ್ಲಿಸತಕ್ಕದ್ದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) (1ನೇ ತಿದ್ದುಪಡಿ) ನಿಯಮಗಳು, 2022 ಎಂದು ಕರೆಯತಕ್ಕದ್ದು.

(2) ಇವು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಿಯಮ 5 ರ ತಿದ್ದುಪಡಿ.- ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021ರ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) 5ನೇ ನಿಯಮದಲ್ಲಿನ, ಐದನೇ ಪರಂತುಕದಲ್ಲಿ, "ಗ್ರೂಪ್ ಸಿ ಮತ್ತು ಡಿ" ಎಂಬ ಪದಗಳ ಬದಲಿಗೆ "ಗ್ರೂಪ್ ಬಿ. ಸಿ, ಮತ್ತು ಡಿ" ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.

3. ನಿಯಮ 6 ರ ತಿದ್ದುಪಡಿ .- ಸದರಿ ನಿಯಮಗಳ ನಿಯಮ 6 ರಲ್ಲಿ,-

(i) (1) ನೇ ಉಪ ನಿಯಮದ ಖಂಡ (ಎ)ರಲ್ಲಿ, "200" ಎಂಬ ಅಂಕಿಗಳ ಬದಲಾಗಿ, "300" ಎಂಬ ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು; ಮತ್ತು

(ii) (2)ನೇ ಉಪ ನಿಯಮದ ಖಂಡ (ಎ) ಮತ್ತು ಖಂಡ (ಬಿ)ರಲ್ಲಿ, "ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರತಕ್ಕದ್ದು" ಎಂಬ ಪದಗಳ ನಂತರ "ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ" ಎಂಬ ಪದಗಳನ್ನು ಸೇರಿಸತಕ್ಕದ್ದು.

4. ನಿಯಮ 9 ರ ತಿದ್ದುಪಡಿ .- ಸದರಿ ನಿಯಮಗಳ ನಿಯಮ 9 ರಲ್ಲಿ,-

(i) ಶಿರೋನಾಮೆಯಲ್ಲಿ, "ಮತ್ತು ಗ್ರೂಪ್-ಬಿ" ಎಂಬ ಪದಗಳು ಮತ್ತು ಅಕ್ಷರವನ್ನು ಕೈಬಿಡತಕ್ಕದ್ದು; ಮತ್ತು

(ii) (1)ನೇ ಉಪ ನಿಯಮದಲ್ಲಿ,-

(ಎ) "ಮತ್ತು ಬಿ" ಎಂಬ ಪದ ಮತ್ತು ಅಕ್ಷರವನ್ನು ಕೈಬಿಡತಕ್ಕದ್ದು; ಮತ್ತು

(ಬಿ) "50" ಎಂಬ ಅಂಕಿಗಳು ಎಲ್ಲೆಲ್ಲಿ ಬರುವುದೋ, ಅಲ್ಲಿ "25" ಎಂಬ ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.

5. ನಿಯಮ 11ರ ತಿದ್ದುಪಡಿ.- ಸದರಿ ನಿಯಮಗಳ ನಿಯಮ 11 ರ ಉಪ ನಿಯಮ (2)ರಲ್ಲಿ,

(i) "ಮತ್ತು ಗ್ರೂಪ್-ಬಿ" ಎಂಬ ಪದ ಮತ್ತು ಅಕ್ಷರವನ್ನು ಕೈಬಿಡತಕ್ಕದ್ದು; ಮತ್ತು

(ii) "ಗ್ರೂಪ್-ಸಿ" ಎಂಬ ಪದ ಮತ್ತು ಅಕ್ಷರದ ಬದಲಾಗಿ, "ಗ್ರೂಪ್-ಬಿ ಮತ್ತು ಗ್ರೂಪ್-ಸಿ" ಎಂಬ ಪದಗಳು ಮತ್ತು ಅಕ್ಷರವನ್ನು ಪ್ರತಿಸ್ಥಾಪಿಸತಕ್ಕದ್ದು.

6. ಉಳಿಸುವಿಕೆ:- ಈ ನಿಯಮಗಳು ಅಧಿಸೂಚನೆಗಳನ್ನು ಹೊರಡಿಸಿ, ಪರೀಕ್ಷಾ ಪ್ರಕ್ರಿಯೆಯನ್ನು ಪ್ರಾರಂಭಿಸಿರದ ಎಲ್ಲಾ ನೇಮಕಾತಿಗಳಿಗೆ ಅನ್ವಯವಾಗತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-ವಿಶೇಷ ಕೋಶ).

GOVERNMENT OF KARNATAKA

NO. DPAR 14 SCR 2022

Karnataka Government Secretariat,
Vidhana Soudha,
Bengaluru, dated: 21.02.2022**NOTIFICATION**

The draft of the following rules to amend the Karnataka Civil Services (Direct Recruitment) (General) Rules, 2021 in which the Government of Karnataka proposes to make in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990), is hereby published as required by sub-section (2) of section 3 of the said Act for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections or suggestions may be addressed to the Secretary to Government, Department of Personnel and Administrative Reforms, Vidhana Soudha, Bengaluru – 560001.

DRAFT RULES

1. Title and Commencement.- (1) These rules may be called the Karnataka Civil Services (Direct Recruitment) (General) (1st Amendment) Rules, 2022.

(2) They shall come into force from the date of their final publication in the Official Gazette.

2. Amendment of rule 5.- In the Karnataka Civil Services (Direct Recruitment) (General) Rules, 2021 (hereinafter referred to as the said rules), in rule 5, in the fifth proviso, for the words “Group C and D”, the words “Group-B, C and D” shall be substituted.

3. Amendment of rule 6.- In rule 6 of the said rules,

(i) in sub-rule (1), in clause (a), for the figures “200”, the figures “300” shall be substituted.

(ii) in sub-rule (2), in clause (a) and clause (b), after the words “the examination shall consist of two papers” the words “in the form of objective multiple choice” shall be inserted.

4. Amendment of rule 9.- In rule 9 of the said rules,

(i) in the heading, the words and letter “and Group-B” shall be omitted; and .

(ii) in sub-rule (1),

(a) the word and letter “and B” shall be omitted; and

(b) for the figures “50” wherever they occur, the figures “25” shall be substituted.

5. Amendment of rule 11.- In rule 11 of the said rules, in sub-rule (2),

(i) the word and letter “and Group-B” shall be omitted; and

(ii) for the word and letter “Group-C”, the words and letter “Group-B and Group-C” shall be substituted.

6. Savings:- These rules shall apply for all recruitments for which notifications have been issued but the examination process has not commenced.

By Order and in the name of the
Governor of Karnataka

(Under Secretary to Government-3)
Department of Personnel and
Administrative Reforms
(Service Rules-Special Cell).